



ಆರ್‌ಬಿಐ-ನ ರೀಸ್ಟ್ರಕ್ಚರಿಂಗ್ 2.0 ಸ್ಕೀಮ್ ಕುರಿತು ಹೆಚ್ಚಾಗಿ ಕೇಳಲಾಗುವ ಪ್ರಶ್ನೆಗಳು

1. ಆರ್‌ಬಿಐ ಒಪ್ಪಿಗೆ ನೀಡಿರುವ ರೀಸ್ಟ್ರಕ್ಚರಿಂಗ್ 2.0 ಸ್ಕೀಮ್ ಏನು?

ಗ್ರಾಹಕರಿಗೆ ಗಣನೀಯ ಆರ್ಥಿಕ ನಿರ್ಬಂಧವನ್ನು ಉಂಟುಮಾಡಿರುವ ಕೋವಿಡ್-19 ಮಹಾ ಪಿಡುಗಿನ ಕಾರಣದ ಆರ್ಥಿಕ ಸಮಸ್ಯೆಯನ್ನು ಎದುರಿಸುವ ಸಲುವಾಗಿ ಪರಿಹಾರದ ಪ್ಲಾನ್‌ಗಳನ್ನು ಕಾರ್ಯಗತಗೊಳಿಸಲು ಆರ್‌ಬಿಐ ಸಂಸ್ಥೆಯು ಬ್ಯಾಂಕ್‌ಗಳು ಮತ್ತು ಸಾಲ ಕೊಡುವ ಸಂಸ್ಥೆಗಳಿಗೆ ಒಂದು ಚೌಕಟ್ಟನ್ನು ಒದಗಿಸಿದೆ. ಈ ಚೌಕಟ್ಟು ಮತ್ತು ರೆಗ್ಯುಲೇಟರಿ ಮಾರ್ಗಸೂಚಿಗಳ ಆಧಾರದ ಮೇಲೆ, ನಿಮ್ಮ ಬ್ಯಾಂಕ್ ಕೋವಿಡ್-19 ಮಹಾ ಪಿಡುಗಿನ ಪರಿಣಾಮವಾಗಿ ಕಷ್ಟದಲ್ಲಿರುವ ವ್ಯಕ್ತಿಗಳ ಹಾಗೂ ಎಂಟಿಟಿಗಳ ಸಾಲದ/ಸಾಲಗಳ ರೀಸ್ಟ್ರಕ್ಚರಿಂಗ್ ಪಾಲಿಸಿಯನ್ನು ರೂಪಿಸಿದೆ.

2. ರೀಸ್ಟ್ರಕ್ಚರಿಂಗ್‌ಗೆ ಯಾರು ಅರ್ಹರು?

- 01 ಏಪ್ರಿಲ್ 2021ರ ಪ್ರಕಾರ, ಬ್ಯಾಂಕ್‌ನಲ್ಲಿ ಸ್ಟ್ಯಾಂಡರ್ಡ್ ಎಂದು ವರ್ಗೀಕರಿಸಲಾಗಿರುವ ವ್ಯಕ್ತಿಗಳು ಮತ್ತು ಎಂಟಿಟಿಗಳು ಅರ್ಹರು.
- ಗ್ರಾಹಕರು ಕೋವಿಡ್-19 ಮಹಾ ಪಿಡುಗಿನಿಂದಾಗಿ ಆರ್ಥಿಕ ದುಷ್ಪರಿಣಾಮಕ್ಕೆ ಗುರಿಯಾಗಿದ್ದು, ಅವರ ಆದಾಯ ಅಥವಾ ನಗದು ಹಣದ ಲಭ್ಯತೆ ಕಡಿಮೆ / ಶೂನ್ಯವಾಗಿರಬೇಕು.
- 01 ಏಪ್ರಿಲ್ 2021ರಂದು ಬ್ಯಾಂಕ್‌ನ ಬುಕ್‌ನಲ್ಲಿರುವ ಅಕೌಂಟ್‌ಗಳು ಮಾತ್ರ ಅರ್ಹವಾಗಿರುತ್ತವೆ.
- ಕೋವಿಡ್-19ರ ಪರಿಣಾಮವಾಗಿ ನಗದು ಹಣದ ಲಭ್ಯತೆ ಕಡಿಮೆಯಾಗಿದೆ ಎಂಬುದನ್ನು ತೋರಿಸಲು ಗ್ರಾಹಕರು ನೀಡುವ ದಾಖಲೆಪತ್ರಗಳ / ಮಾಹಿತಿಯ ಆಧಾರದ ಮೇಲೆ, ಬ್ಯಾಂಕು ಗ್ರಾಹಕರ ಆದಾಯದಲ್ಲಿ ಉಂಟಾದ ಕಡಿತ ಮತ್ತು ಅದರ ಆರ್ಥಿಕ ಪರಿಣಾಮವನ್ನು ಪರಿಶೀಲಿಸುತ್ತದೆ. ಗ್ರಾಹಕರಿಗೆ ರೀಸ್ಟ್ರಕ್ಚರಿಂಗ್ ನೀಡುವ ಮೊದಲು, ಅವರು ಬ್ಯಾಂಕಿಗೆ ಒದಗಿಸಿರುವ ದಾಖಲೆಪತ್ರಗಳ ಆಧಾರದ ಮೇಲೆ, ಆ ಗ್ರಾಹಕರು ರೀಸ್ಟ್ರಕ್ಚರ್ ಮಾಡಿದ ಇಎಮ್‌ಐ-ಗಳನ್ನು ಕಟ್ಟಬಲ್ಲರೇ ಎಂಬ ಅವರ ಶಕ್ಯತೆಯ ಪ್ರಕಾರ ಬ್ಯಾಂಕು ಅರ್ಜಿಯ ಮೌಲ್ಯಾಂಕನ ಮಾಡುತ್ತದೆ. ರೀಸ್ಟ್ರಕ್ಚರಿಂಗ್ ನಿರ್ಧಾರವನ್ನು ಕೈಗೊಳ್ಳುವ ಮೊದಲು, ಗ್ರಾಹಕರ ಶಕ್ಯತೆಯ ಲೆಕ್ಕಾಚಾರ ಮಾತ್ರವಲ್ಲದೆ, ಗ್ರಾಹಕರ ಸಾಲ ವಾಪಸಾತಿಯ ಟ್ರ್ಯಾಕ್ ರೆಕಾರ್ಡ್, ಕ್ರೆಡಿಟ್ ಬ್ಯೂರೋ ರೆಕಾರ್ಡ್‌ಗಳು ಮತ್ತು ಆ ಮೊದಲು ಸಾಲ ವಾಪಸಾತಿಯ ತಾತ್ಕಾಲಿಕ ತಡೆಯನ್ನು (ಮಾರ್ಟೋರಿಯಮ್) ಪಡೆದುಕೊಳ್ಳಲು ಗ್ರಾಹಕರು ಕೊಟ್ಟ ಉತ್ತರಗಳು, ಇವೆಲ್ಲವನ್ನೂ ಪರಿಗಣಿಸಲಾಗುತ್ತದೆ.

3. ರೆಗ್ಯುಲೇಟರಿ ರೀಸ್ಟ್ರಕ್ಚರಿಂಗ್ ಪರಿಹಾರದ ಪ್ಯಾಕೇಜ್‌ನಲ್ಲಿ ಯಾವ ಯಾವ ಪ್ರಾಡಕ್ಟ್‌ಗಳಿಗೆ ಪರಿಹಾರ ದೊರೆಯಬಲ್ಲದು?

- ಕ್ರೆಡಿಟ್ ಕಾರ್ಡ್ ರಿಸೀವಬಲ್ಸ್

- ವಾಹನ ಸಾಲ ಸಾಲಗಳು ಮತ್ತು ಟು-ವೀಲರ್ ಸಾಲಗಳು
- ವೈಯಕ್ತಿಕ ಸಾಲಗಳು (ವೈಯಕ್ತಿಕ ಬಳಕೆಗೆ ಮತ್ತು ಬಿಸಿನೆಸ್/ವ್ಯಾಪಾರೀ ಉದ್ದೇಶಗಳಿಗೆ, ಎರಡಕ್ಕೂ)
- ಪ್ರೊಫೆಶನಲ್‌ಗಳಿಗೆ ವೈಯಕ್ತಿಕ ಸಾಲಗಳು
- ಶೈಕ್ಷಣಿಕ ಸಾಲಗಳು
- ಸ್ಥಿರ ಆಸ್ತಿಗಳ ಸೃಷ್ಟಿಗೆ / ಅವನ್ನು ಹೆಚ್ಚಿಸುವುದಕ್ಕೆ ಕೊಟ್ಟ ಸಾಲಗಳು (ಉದಾ: ಮನೆ ಸಾಲಗಳು)
- ಉದ್ಯಮ ಸರ್ವಿಸ್‌ಗಳಿಗೆ ಹೊಂದಿರುವ ಎಮ್‌ಎಸ್‌ಎಮ್‌ಇ ಸಾಲಗಳು (ದಿನಾಂಕ 26 ಜೂನ್ 2020ರ ಗೆಜೆಟ್ ನೋಟೀಫಿಕೇಶನ್ ಎಸ್.ಓ. 2119 (ಇ) ಪ್ರಕಾರ, ಸಾಲಗಾರರು 31 ಮಾರ್ಚ್ 2021ರಲ್ಲಿ ಎಮ್‌ಎಸ್‌ಎಮ್‌ಇ ಎಂದು ವರ್ಗೀಕರಿಸಲ್ಪಟ್ಟಿರಬೇಕು).

4. ಯಾವ ರೀತಿಯ ಸಾಲಗಳು ರಿಸ್ಪ್ಲೆಕ್ಟರಿಂಗ್‌ಗೆ ಅರ್ಹವಲ್ಲ?

ಈ ಕೆಳಗಿನ ಎಂಟಿಟಿಗಳ/ವ್ಯಕ್ತಿಗಳ ಸಾಲಗಳು ರಿಸ್ಪ್ಲೆಕ್ಟರಿಂಗ್‌ಗೆ ಅರ್ಹವಲ್ಲ:

- ಕೃಷಿ ಉದ್ದೇಶಗಳ ವ್ಯಕ್ತಿಗಳು/ಎಂಟಿಟಿಗಳು ಮತ್ತು ಬ್ಯಾಂಕು ಕೃಷಿ ಸಾಲಗಳು ಎಂದು ವರ್ಗೀಕರಿಸಿರುವ ಸಾಲಗಳು
- ಕೃಷಿಯ ಕ್ರೆಡಿಟ್ ಸೊಸೈಟಿಗಳು
- ಫೈನಾನ್ಸಿಯಲ್ ಸರ್ವಿಸ್‌ಗಳನ್ನು ಒದಗಿಸುವವರು
- ಕೇಂದ್ರದ, ರಾಜ್ಯದ ಮತ್ತು ಸ್ಥಳೀಯ ಸರ್ಕಾರೀ ಸಂಸ್ಥೆಗಳು
- ಎಚ್‌ಡಿಎಫ್‌ಸಿ ಬ್ಯಾಂಕ್ ನೌಕರರು
- ಈಗಾಗಲೇ ರೀಶೆಡ್ಯೂಲ್ ಮಾಡಲಾಗಿರುವ ಹೌಸಿಂಗ್ ಫೈನಾನ್ಸ್ ಕಂಪನಿಗಳ ಸಾಲಗಳು
- ಆಗಲೇ ಒಂದು ಬಾರಿ ರಿಸ್ಪ್ಲೆಕ್ಟರ್ ಮಾಡಲಾಗಿರುವ ಸಾಲಗಳು

5. ನಾನು ನನ್ನ ಸಾಲಕ್ಕೆ ರಿಸ್ಪ್ಲೆಕ್ಟರಿಂಗ್ ಪ್ರಯೋಜನವನ್ನು ಪಡೆದುಕೊಳ್ಳುವುದು ಹೇಗೆ?

ನೀವು [ಅರ್ಜಿಯ ಲಿಂಕ್‌ಗೆ](#) ಬ್ಯಾಂಕ್‌ನ ವೆಬ್‌ಸೈಟ್‌ಗೆ ಹೋಗಿ, ಅರ್ಜಿ ಫಾರ್ಮ್ ತುಂಬಿಸಿ ಮತ್ತು ಪ್ರಸ್ತುತವಾದ ವಿವರಗಳನ್ನು ಸಲ್ಲಿಸಿ.

ನಿಮ್ಮ ಸಾಲದ ಅಕೌಂಟ್ ನಂಬರ್ / ಕ್ರೆಡಿಟ್ ಕಾರ್ಡ್ ನಂಬರ್ / ಬ್ಯಾಂಕಿನಲ್ಲಿ ರೆಜಿಸ್ಟರ್ ಮಾಡಿಸಿರುವ ಇಮೇಲ್ ಐಡಿ-ಯೊಂದಿಗೆ ಅರ್ಜಿ ಫಾರ್ಮ್ ಮತ್ತು ನಿಮ್ಮ ರೆಜಿಸ್ಟರ್ಡ್ ಮೊಬೈಲ್ ನಂಬರ್ / ಇಮೇಲ್‌ನಲ್ಲಿ ಕಳಿಸಲಾಗುವ ಓಟಿಪಿ-ಯೊಂದಿಗೆ ಲಾಗ್‌ಇನ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಬದಲಾಗಿದ್ದರೆ, ನಿಮ್ಮ ಸಮೀಪದಲ್ಲಿರುವ ನಮ್ಮ ಬ್ಯಾಂಕಿಗೆ ಹೋಗಿ ನಂಬರ್ ಬದಲಾಯಿಸಲು ಲಿಖಿತ ಕೋರಿಕೆ ಸಲ್ಲಿಸಿ ಮತ್ತು ನಮ್ಮ ಸಿಸ್ಟಮ್‌ನಲ್ಲಿ ನಿಮ್ಮ ನಂಬರ್ ಬದಲಾದ ನಂತರ ಅರ್ಜಿ ಸಲ್ಲಿಸಿ.

ಇದಕ್ಕೆ ಪರ್ಯಾಯವಾಗಿ, ನೀವು ನಿಮ್ಮ ರಿಲೇಶನ್‌ಶಿಪ್ ಮ್ಯಾನೇಜರ್‌ರನ್ನು (ಆರ್‌ಎಮ್) ಸಂಪರ್ಕಿಸಬಹುದು.

6. ನಾನು ಅನೇಕ ಬಾರಿ ಅರ್ಜಿ ಹಾಕಬಹುದೇ?

ಇಲ್ಲ, ನೀವು ಒಂದೇ ಬಾರಿ ರೀಸ್ಟ್ರಕ್ಚರಿಂಗ್ಗೆ ಅರ್ಜಿ ಹಾಕಬಹುದು.

7. ನನಗೆ ಲಭ್ಯವಿರುವ ರೀಸ್ಟ್ರಕ್ಚರಿಂಗ್ ಆಪ್ಷನ್‌ಗಳು ಯಾವುವು?

ನಿಮ್ಮ ಸಾಲ ವಾಪಸಾತಿಯ ತಿಂಗಳ ಇಎಮ್‌ಐ ಹೊರೆಯನ್ನು ಸುಲಭಗೊಳಿಸುವುದಕ್ಕಾಗಿ ಬ್ಯಾಂಕಿನ ವಿವೇಚನೆಗೆ ತಕ್ಕಂತೆ, ಸಾಲ ವಾಪಸಾತಿಯ ತಾತ್ಕಾಲಿಕ ತಡೆಯ (ಮಾರಟೋರಿಯಮ್) ಅವಧಿಯು ಒಳಗೊಂಡಂತೆ, ಸಾಲದ ಉಳಿದ ಅವಧಿಯನ್ನು ಹೆಚ್ಚೆಂದರೆ ಇನ್ನೂ 24 ತಿಂಗಳು ವಿಸ್ತರಿಸಬಹುದು.

8. ರೀಸ್ಟ್ರಕ್ಚರಿಂಗ್ ಪ್ರಯೋಜನ ಪಡೆಯಲು ನಾನು ಯಾವುದಾದರೂ ದಾಖಲೆಪತ್ರಗಳನ್ನು ಸಲ್ಲಿಸಬೇಕಾಗುತ್ತದೆಯೇ?

ನೀವು ನಿಮ್ಮ ಉದ್ಯೋಗ ಅಥವಾ ಬಿಸಿನೆಸ್‌ನ ಈಗಿನ ಸ್ಥಿತಿಯ ವಿವರಗಳನ್ನು ಕೊಡುವ ದಾಖಲೆಪತ್ರಗಳನ್ನು ಬ್ಯಾಂಕಿಗೆ ಸಲ್ಲಿಸಬೇಕಾಗುತ್ತದೆ.

ವೇತನ ಪಡೆಯುವ ಸಾಲಗಾರರಿಗೆ:

- ಮಾರ್ಚ್ 2021ರ ಮತ್ತು ಇತ್ತೀಚಿನ, ಅಂದರೆ ಕಳೆದ 2 ತಿಂಗಳ, ಸ್ಯಾಲರಿ ಸ್ಲಿಪ್‌ಗಳು
- ಅಪೇಕ್ಷಿತ ರೀಸ್ಟ್ರಕ್ಚರಿಂಗ್ ಅವಧಿಯ [ಹೆಚ್ಚೆಂದರೆ 24 ತಿಂಗಳು] ಅಂತ್ಯದ ತಕ್ಷಣ ನಂತರದ ಅಂದಾಜು ವೇತನ/ಆದಾಯದ ಬಗ್ಗೆ ಘೋಷಣೆ
- ಕೆಲಸ ಕಳೆದುಕೊಂಡಿದ್ದರೆ ಅಧಿಕೃತ ಪತ್ರ (ಉದ್ಯೋಗ ಕಳೆದುಕೊಂಡಿದ್ದರೆ)
- ವೇತನ ಪಡೆಯುವ ನೌಕರರ ವೇತನ ಜಮಾ ಆಗುವ ಅಕೌಂಟಿನ ಬ್ಯಾಂಕ್ ಅಕೌಂಟ್ ಸ್ಟೇಟ್‌ಮೆಂಟ್‌ಗಳು - ಅಕ್ಟೋಬರ್ 2020ರಿಂದ ಇವತ್ತಿನ ವರೆಗೆ.

ಸ್ವಂತ-ಉದ್ಯೋಗದ ಸಾಲಗಾರರು/ಎಂಟಿಟಿಗಳಿಗೆ:

- ಕರೆಂಟ್ / ಸಿಸಿ ಅಕೌಂಟ್ ಬ್ಯಾಂಕ್ ಸ್ಟೇಟ್‌ಮೆಂಟ್ - 01 ಏಪ್ರಿಲ್ 2020ರಿಂದ ಇವತ್ತಿನ ವರೆಗೆ
- ಜಿಎಸ್‌ಟಿ ರಿಟರ್ನ್ಸ್ - ಅಕ್ಟೋಬರ್ 2020ರಿಂದ ಇವತ್ತಿನ ವರೆಗೆ
- ಇನ್‌ಕಮ್ ಟ್ಯಾಕ್ಸ್ ರಿಟರ್ನ್ಸ್ - ಆರ್ಥಿಕ ವರ್ಷ -19 ಮತ್ತು ಆರ್ಥಿಕ ವರ್ಷ -20 ಮತ್ತು ಆರ್ಥಿಕ ವರ್ಷ -21 (ಫೈಲ್ ಮಾಡಿದ್ದರೆ)
- ಕಳೆದ 2 ವರ್ಷದ ಲಾಭ ಮತ್ತು ನಷ್ಟದ ಸ್ಟೇಟ್‌ಮೆಂಟ್ / ಬ್ಯಾಲೆನ್ಸ್ ಶೀಟ್
- ಉದ್ಯಮ ಸರ್ವಿಫಿಕೇಟ್
- ಸ್ವಂತ-ಉದ್ಯೋಗದ ಪ್ರೊಫೆಶನಲ್‌ಗಳಿಂದ / ಬಿಸಿನೆಸ್‌ಮೆನ್‌ಗಳಿಂದ ತಮ್ಮ ಬಿಸಿನೆಸ್‌ಗೆ ಕೋವಿಡ್-19ರಿಂದ ಧಕ್ಕೆ ಉಂಟಾಗಿದೆ ಎಂದು ಹೇಳುವ ಘೋಷಣೆ

ಲಿಂಕ್ ಮೇಲೆ ಅರ್ಜಿ ಸಲ್ಲಿಸುವ ಮೊದಲು ದಯವಿಟ್ಟು ಈ ದಾಖಲೆಪತ್ರಗಳನ್ನು ಸಿದ್ಧಗೊಳಿಸಿ ಇಟ್ಟುಕೊಂಡಿರಿ; ಯಾಕೆಂದರೆ ಅಸಂಪೂರ್ಣ ಅರ್ಜಿಗಳನ್ನು ಪ್ರಾಸೆಸ್ ಮಾಡುವ ಸಾಧ್ಯತೆಯಿಲ್ಲ.

9. ನಾನು ರೀಸ್ಟ್ರಕ್ಚರಿಂಗ್ ಪ್ಯಾಕೇಜನ್ನು ಆಯ್ಕೆ ಮಾಡಿಕೊಂಡರೆ, ಅದರಿಂದ ನನ್ನ ಕ್ರೆಡಿಟ್ ಬ್ಯೂರೋ ರಿಪೋರ್ಟ್ ಮೇಲೆ ಪರಿಣಾಮವಾಗುತ್ತದೆಯೇ?

ರೀಸ್ಟ್ರಕ್ಚರಿಂಗ್‌ನ ರೆಗ್ಯುಲೇಟರಿ ಮಾರ್ಗಸೂಚಿಗಳ ಪ್ರಕಾರ, ನಿಮ್ಮ ಸಾಲದ / ಕ್ರೆಡಿಟ್ ಸೌಲಭ್ಯದ ಬಗ್ಗೆ "ರೀಸ್ಟ್ರಕ್ಚರ್ ಮಾಡಲಾಗಿದೆ" ಎಂದು ಕ್ರೆಡಿಟ್ ಬ್ಯೂರೋಗೆ ವರದಿ ಮಾಡಲಾಗುತ್ತದೆ.

10. ನಾನು ಬ್ಯಾಂಕಿನಿಂದ ಅನೇಕ ಸಾಲಗಳನ್ನು/ಕ್ರೆಡಿಟ್ ಸೌಲಭ್ಯಗಳನ್ನು ಪಡೆದುಕೊಂಡಿದ್ದೇನೆ. ಈ ಸಾಲಗಳಲ್ಲಿ ಪ್ರತಿಯೊಂದಕ್ಕೂ ನಾನು ಪ್ರತ್ಯೇಕವಾಗಿ ರೀಸ್ಟ್ರಕ್ಚರಿಂಗ್‌ನ ಅರ್ಜಿ ಹಾಕಬೇಕೇ?

ಬ್ಯಾಂಕಿನ ವೆಬ್‌ಸೈಟ್‌ನಲ್ಲಿರುವ ರೀಸ್ಟ್ರಕ್ಚರಿಂಗ್ ಅರ್ಜಿಯಲ್ಲಿ ಒಂದೇ ಸಾಲಕ್ಕೆ ಅಥವಾ ಎಲ್ಲಾ ಸಾಲಗಳಿಗೆ ರೀಸ್ಟ್ರಕ್ಚರಿಂಗ್ ಕೇಳಿಕೊಳ್ಳುವ ಆಪ್ಷನ್ ಇರುತ್ತದೆ. ಬ್ಯಾಂಕು ನಿಮ್ಮ ಅರ್ಜಿಯ ಮೇಲೆ ನಿರ್ಧಾರ ಕೈಗೊಳ್ಳುವ ಮೊದಲು, ರೆಗ್ಯುಲೇಟರಿ ಮಾರ್ಗಸೂಚಿಗಳು, ಕೋವಿಡ್-19ರ ಪರಿಣಾಮ ಮತ್ತು ಸಾಲ ವಾಪಸಾತಿಯ ಶಕ್ಯತೆಯ ಪ್ರಕಾರ ನಿಮ್ಮ ಅರ್ಜಿಯ ಮೌಲ್ಯಾಂಕನ ಮಾಡುತ್ತದೆ.

11. ನಾನು ನನ್ನ ಕ್ರೆಡಿಟ್ ಮಿತಿಯೊಳಗೆ ಇಎಮ್‌ಐ ಪ್ಲಾನ್‌ಗಳೊಂದಿಗೆ ಕ್ರೆಡಿಟ್ ಕಾರ್ಡ್‌ನ್ನು ಹೊಂದಿದ್ದೇನೆ. ನಾನು ಇಎಮ್‌ಐ ಪ್ಲಾನ್‌ಗಳಲ್ಲಿ ಯಾವ ಬದಲಾವಣೆಯನ್ನೂ ಮಾಡದೆ ಕೇವಲ ಕಾರ್ಡ್‌ನ ಬಾಕಿಯ ಮೇಲೆ ರೀಸ್ಟ್ರಕ್ಚರ್ ಮಾಡಲು ಕೇಳಿಕೊಳ್ಳಬಹುದೇ?

ಕ್ರೆಡಿಟ್ ಮಿತಿಯೊಳಗಿನ ಸಾಲಗಳೂ ಒಳಗೊಂಡಂತೆ, ಇಡೀ ಕ್ರೆಡಿಟ್ ಕಾರ್ಡ್ ಬ್ಯಾಲೆನ್‌ನ್ನು ರೀಸ್ಟ್ರಕ್ಚರ್ ಮಾಡಿ ಪ್ರತ್ಯೇಕ ಲೋನ್ ಅಕೌಂಟ್ ಆಗಿ ಪರಿವರ್ತಿಸಲಾಗುತ್ತದೆ.

12. ನನ್ನ ಕ್ರೆಡಿಟ್ ಕಾರ್ಡ್ ಮೇಲೆ ನನಗೆ ಜಂಬೋ ಲೋನ್ ಸೌಲಭ್ಯವಿದೆ. ನಾನು ನನ್ನ ಕ್ರೆಡಿಟ್ ಕಾರ್ಡ್‌ನ್ನು ರೀಸ್ಟ್ರಕ್ಚರ್ ಮಾಡಲು ಕೇಳಿಕೊಂಡರೆ, ನನ್ನ ಜಂಬೋ ಲೋನ್‌ನ್ನು ಪರಿವರ್ತಿಸುವುದು ಕಡ್ಡಾಯವೇ?

ನೀವು ನಿಮ್ಮ ಕಾರ್ಡ್ ಬ್ಯಾಲೆನ್‌ನ್ನು ಅಥವಾ ಜಂಬೋ ಲೋನ್‌ನ್ನು ಅಥವಾ ಎರಡೂ ಸೌಲಭ್ಯಗಳನ್ನು ರೀಸ್ಟ್ರಕ್ಚರ್ ಮಾಡಿಸಿಕೊಳ್ಳುವ ಆಯ್ಕೆ ಮಾಡಬಹುದು.

13. ನಾನು ರೀಸ್ಟ್ರಕ್ಚರಿಂಗ್ ಸ್ಕೀಮನ್ನು ಪಡೆದುಕೊಂಡರೆ, ನನ್ನ ಕ್ರೆಡಿಟ್ ಕಾರ್ಡ್‌ನ್ನು ಬ್ಲಾಕ್ ಮಾಡಲಾಗುತ್ತದೆಯೇ ಅಥವಾ ನಿಷ್ಕ್ರಿಯಗೊಳಿಸಲಾಗುತ್ತದೆಯೇ?

ನಿಮ್ಮ ಯಾವುದೇ ಸಾಲಗಳಿಗೆ/ಕ್ರೆಡಿಟ್ ಕಾರ್ಡ್‌ಗಳಿಗೆ ಬ್ಯಾಂಕಿನಿಂದ ರೀಸ್ಟ್ರಕ್ಚರಿಂಗ್‌ಗೆ ಒಪ್ಪಿಗೆ ದೊರೆಯುತ್ತಲೇ ನಿಮಗೆ ಯಾವ ಸೂಚನೆಯನ್ನೂ ಕೊಡದೆ ನಿಮ್ಮ ಕ್ರೆಡಿಟ್ ಕಾರ್ಡ್‌ನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಬ್ಯಾಂಕು 12

ತಿಂಗಳಲ್ಲಿನ ನಿಮ್ಮ ಸಾಲದ ಇಎಮ್‌ಐ-ಗಳ ವಾಪಸಾತಿಯ ವರ್ತನೆಯ ಆಧಾರದ ಮೇಲೆ ತನ್ನ ವಿವೇಚನೆಗೆ ತಕ್ಕಂತೆ ಹೊಸ ಮಿತಿಗಳೊಂದಿಗೆ ಕಾರ್ಡನ್ನು ಪುನಃ ಸಕ್ರಿಯಗೊಳಿಸಬಹುದು.

14. ರೀಸ್ಟ್ರಕ್ಚರಿಂಗ್ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಕನಿಷ್ಠ ಬಾಕಿ ಮೊತ್ತ ಎಂದೇನಾದರೂ ಇದೆಯೇ?

ಕಾರ್ಡನ್ನು / ಸಾಲವನ್ನು ರೀಸ್ಟ್ರಕ್ಚರ್ ಮಾಡುವುದಕ್ಕೆ ಇರಬೇಕಾದ ಕನಿಷ್ಠ ಬಾಕಿ ಬ್ಯಾಲೆನ್ಸ್ ರೂ. 25,000.

15. ನಾನು ಸಣ್ಣ-ಪ್ರಮಾಣದ ಯೂನಿಟ್‌ನ ಸ್ವಂತ ಉದ್ಯೋಗಿ/ಎಂಟಿಟಿ ಆಗಿದ್ದೇನೆ. ನಾನು ಪರಿಹಾರಕ್ಕೆ ಅರ್ಹನೇ?

ಸ್ವಂತ ಉದ್ಯೋಗಿಗಳು/ಎಂಟಿಟಿಗಳು ಎಮ್‌ಎಸ್‌ಎಮ್‌ಇ ವಿಭಾಗದಲ್ಲಿ ಹಾಗೂ ನಾನ್- ಎಮ್‌ಎಸ್‌ಎಮ್‌ಇ ವಿಭಾಗದಲ್ಲಿ, ಎರಡರ ಅಡಿಯಲ್ಲೂ ಪರಿಹಾರಕ್ಕೆ ಅರ್ಹರು. ಎಲ್ಲೆಲ್ಲಿ ಅನ್ವಯಿಸುತ್ತದೆಯೋ ಅಲ್ಲಿ, ಬ್ಯಾಂಕು ತನ್ನ ಸ್ವಂತ-ಉದ್ಯೋಗದ ಗ್ರಾಹಕರ ಹತ್ತಿರ ಅವರು ಸರ್ಕಾರದ ಉದ್ಯಮ ಪೋರ್ಟಲ್ ಮೂಲಕ ತಮ್ಮನ್ನು ಎಮ್‌ಎಸ್‌ಎಮ್‌ಇ ಎಂದು ರೆಜಿಸ್ಟರ್ ಮಾಡಿಕೊಳ್ಳಬೇಕು ಎಂದು ಕೇಳಿಕೊಳ್ಳುತ್ತದೆ. ಉದ್ಯಮ ಪೋರ್ಟಲ್ ಲಿಂಕ್:

<https://udyamregistration.gov.in/Government-of-India/Ministry-of-MSME/online-registration.htm>

16. ಈ ಮೊದಲು ಸಾಲ ವಾಪಸಾತಿಯ ತಾತ್ಕಾಲಿಕ ತಡೆಗೆ [ಮಾರ್ಷೋರಿಯಮ್] ಅರ್ಜಿ ಹಾಕಲು ನನಗೆ ಸಾಧ್ಯವಾಗಲಿಲ್ಲ; ಈಗ ನಾನು ರೀಸ್ಟ್ರಕ್ಚರಿಂಗ್‌ಗೆ ಅರ್ಜಿ ಹಾಕಬಹುದೇ?

ರೀಸ್ಟ್ರಕ್ಚರಿಂಗ್ ಸ್ಕೀಮು ರೀಸ್ಟ್ರಕ್ಚರಿಂಗ್‌ನ ರೆಗ್ಯುಲೇಟರಿ ಮಾರ್ಗಸೂಚಿಗಳನ್ನು ಪೂರೈಸುವ ಬ್ಯಾಂಕಿನ ಎಲ್ಲಾ ಗ್ರಾಹಕರಿಗೂ ತೆರೆದಿರುತ್ತದೆ; ಅವರು ಸಾಲ ವಾಪಸಾತಿಯ ತಾತ್ಕಾಲಿಕ ತಡೆಗೆ [ಮಾರ್ಷೋರಿಯಮ್] ಅರ್ಜಿ ಹಾಕಿದ್ದರೂ ಅಥವಾ ಇಲ್ಲವೋ ಎಂಬುದನ್ನು ಪರಿಗಣಿಸಲಾಗುವುದಿಲ್ಲ.

17. ಈಗಾಗಲೇ ನಾನು ರೀಸ್ಟ್ರಕ್ಚರಿಂಗ್ ಪಡೆದುಕೊಂಡಿದ್ದೇನೆ. ನಾನು ಇನ್ನೊಂದು ಬಾರಿ ಅದನ್ನು ಪಡೆದುಕೊಳ್ಳಬಹುದೇ?

ಈಗಾಗಲೇ ನೀವು ರೀಸ್ಟ್ರಕ್ಚರಿಂಗ್ ಪಡೆದುಕೊಂಡಿದ್ದರೆ, ಈ ಸ್ಕೀಮಿನ ಅಡಿಯಲ್ಲಿ ಪುನಃ ರೀಸ್ಟ್ರಕ್ಚರಿಂಗ್ ಪಡೆದುಕೊಳ್ಳಲು ನೀವು ಅರ್ಹರಲ್ಲ. ಆದರೂ, 31 ಡಿಸೆಂಬರ್‌ನಂದು ಕೊನೆಗೊಂಡ ಹಿಂದಿನ ಸ್ಕೀಮಿನಲ್ಲಿ ನೀವು 24 ತಿಂಗಳ ಅವಧಿ ವಿಸ್ತರಣೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಂಡಿದ್ದರೆ, ಬ್ಯಾಂಕು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಿಮಗೆ ಒಟ್ಟು 24 ತಿಂಗಳ ಅವಧಿ ವಿಸ್ತರಣೆ ದೊರೆಯುವಷ್ಟರ ಮಟ್ಟಿಗೆ ನಿಮಗೆ ಪರಿಹಾರ ನೀಡಬಹುದು.

18. ನಾನು ಸಹ-ಸಾಲಗಾರರೊಂದಿಗೆ ಸಾಲ ತೆಗೆದುಕೊಂಡಿದ್ದೇನೆ. ಮೂಲ ಕರಾರಿನ ಎಲ್ಲಾ ಸಹ-ಸಾಲಗಾರರೂ ಹೊಸದಾಗಿ ತಯಾರಿಸಲಾಗುವ ರೀಸ್ಟ್ರಕ್ಚರಿಂಗ್ ಕರಾರಿಗೆ ಸಹಿ ಮಾಡಬೇಕಾಗುತ್ತದೆಯೇ?

ರೆಗ್ಯುಲೇಟರಿ ಹಾಗೂ ಕಾನೂನೀ ಅವಶ್ಯಕತೆಗಳ ಪ್ರಕಾರ, ಮೂಲ ಸಾಲದ ಎಲ್ಲಾ ಸಾಲಗಾರರು / ಸಹ-ಸಾಲಗಾರರು, ರೀಸ್ಟ್ರಕ್ಚರಿಂಗ್ ಕರಾರು ಒಳಗೊಂಡಂತೆ, ಸಾಲದ ರಚನೆಯಲ್ಲಿ ಮಾಡಲಾಗುವ ಯಾವುದೇ ಬದಲಾವಣೆಗಳಿಗೂ ಒಪ್ಪಬೇಕಾಗುತ್ತದೆ ಮತ್ತು ಸಹಿ ಮಾಡಬೇಕಾಗುತ್ತದೆ.

19. ಪೋರ್ಟಲ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಂತಿಮ ತಾರೀಖು ಯಾವುದು?

ಪೋರ್ಟಲ್‌ನಲ್ಲಿ ಕೊಟ್ಟಿರುವ ಲಿಂಕ್ ಒಂಟಿ ಸಾಲ ಪಡೆದವರಿಗೆ ಅಥವಾ ಒಟ್ಟು ಸಾಲ 25 ಲಕ್ಷಕ್ಕಿಂತ ಕಡಿಮೆ ಇರುವವರಿಗೆ 20 ಸೆಪ್ಟೆಂಬರ್ 2021ರ ವರೆಗೆ ಲೈವ್ ಆಗಿ ಇರುತ್ತದೆ.

20. ನನ್ನ ರೀಸ್ಟ್ರಕ್ಚರಿಂಗ್ ಅರ್ಜಿಯ ಸ್ಥಿತಿ ಏನು ಎಂಬುದು ಗೊತ್ತಾಗುವುದಕ್ಕೆ ಎಷ್ಟು ಸಮಯ ಬೇಕಾಗುತ್ತದೆ?

ಬ್ಯಾಂಕು ಅರ್ಜಿಯನ್ನು ಪ್ರಾಸೆಸ್ ಮಾಡಿ ಅರ್ಜಿಯ ಸ್ಥಿತಿ ಏನು ಎಂಬುದನ್ನು ಗ್ರಾಹಕರಿಗೆ ತಿಳಿಸಲು 10 ರಿಂದ 14 ಕೆಲಸದ ದಿನಗಳು ಬೇಕಾಗುತ್ತವೆ.

21. ನನ್ನ ರೀಸ್ಟ್ರಕ್ಚರಿಂಗ್ ಕೋರಿಕೆಗೆ ಒಪ್ಪಿಗೆ ಕೊಟ್ಟಿರುವುದು ನನಗೆ ಹೇಗೆ ಗೊತ್ತಾಗುತ್ತದೆ?

ಬ್ಯಾಂಕು ನಿಮ್ಮ ರೆಜಿಸ್ಟರ್ಡ್ ಫೋನ್ ನಂಬರ್ ಅಥವಾ ಇ-ಮೇಲ್ ವಿಳಾಸಕ್ಕೆ ಲಿಖಿತ ಸಂದೇಶ ಕಳಿಸುವ ಮೂಲಕ ನಿಮ್ಮ ರೀಸ್ಟ್ರಕ್ಚರಿಂಗ್ ಕೋರಿಕೆಯ ಸ್ಥಿತಿ ಏನು ಎಂಬುದನ್ನು ತಿಳಿಸುತ್ತದೆ.

22. ರೀಸ್ಟ್ರಕ್ಚರಿಂಗ್‌ಗೆ ನಾನು ಇನ್ನಷ್ಟು ದಾಖಲೆಪತ್ರಗಳನ್ನು ಮಾಡಬೇಕಾಗುತ್ತದೆಯೇ?

ಎಲ್ಲಾ ಸಾಲಗಳಿಗೂ, ರೀಸ್ಟ್ರಕ್ಚರಿಂಗ್ ಮಾಡುವುದಕ್ಕೆ ಬ್ಯಾಂಕ್ ಒಪ್ಪಿಗೆ ನೀಡಿದ ನಂತರ ನೀವು ರೀಸ್ಟ್ರಕ್ಚರಿಂಗ್ ಕರಾರಿಗೆ ಸಹಿ ಮಾಡಬೇಕಾಗುತ್ತದೆ. ನೀವು ಒಂಟಿ ಸಾಲಗಾರರಾಗಿದ್ದರೆ, ಕರಾರುಗಳಿಗೆ ಸಹಿ ಮಾಡಲು ಬ್ಯಾಂಕ್ ಡಿಜಿಟಲ್ ಆಪ್‌ಗಳನ್ನು ಕೊಡುತ್ತದೆ.

ಸಾಲದ ರಚನೆಯ ಮೇಲೆ ಎರಡು ಅಥವಾ ಹೆಚ್ಚು ಅರ್ಜಿದಾರರಿದ್ದರೆ, ಆಗ ಎಲ್ಲಾ ಅರ್ಜಿದಾರರೂ ಅರ್ಜಿಯ ಮೇಲೆ ಮತ್ತು ಹೊಸ ಕರಾರಿನ ಮೇಲೆ ಫಿಸಿಕಲ್ [ತಮ್ಮ ಕೈಯಿಂದಲೇ] ಸಹಿ ಮಾಡಿ ಶರತ್ತುಗಳನ್ನು ಒಪ್ಪಿಕೊಳ್ಳಬೇಕು ಮತ್ತು ಅರ್ಜಿಯನ್ನು ತಮ್ಮ ಸಮೀಪದ ನಮ್ಮ ಕಸ್ತಮರ್ ಸರ್ವೀಸ್ ಡೆಸ್ಕ್‌ಗೆ ಸಲ್ಲಿಸಬೇಕು. ಗ್ರಾಹಕರಿಗೆ ಹೊಸದಾಗಿ ತಯಾರಿಸಲಾದ ಶರತ್ತುಗಳು ಹಾಗೂ ಅಮಾರ್ಟ್ ಶೆಡ್ಯೂಲ್‌ನ [ಸಾಲ ವಾಪಸಾತಿಯ

ಕಂಠುಗಲ ವೇಲಾಪಟ್ಟಿ] ಪ್ರತಿಯನ್ನು ಅವರ ರೆಜಿಸ್ಟರ್ ಮಾಡಿದ ಇಮೇಲ್ ಐಡಿ / ಮಾಮೂಲಿನ ಅಂಚೆಯ ಮೂಲಕ ಕಳಿಸಲಾಗುತ್ತದೆ.

ಇನ್ನೂ ಹೆಚ್ಚಿನ ಪ್ರಶ್ನೆಗಲಿದ್ದರೆ:

ಕಾರ್ಪೋರೇಟ್ ಮತ್ತು ಎಸ್‌ಎಮ್‌ಇ ಗ್ರಾಹಕರು - ದಯವಿಟ್ಟು ನಿಮ್ಮ ರಿಲೇಶನ್‌ಶಿಪ್ ಮ್ಯಾನೇಜರ್‌ರನ್ನು ಸಂಪರ್ಕಿಸಿರಿ.

ವೈಯಕ್ತಿಕ ರೀಟೇಲ್ ಗ್ರಾಹಕರು: ದಯವಿಟ್ಟು loansupport@hdfcbank.com -ನಲ್ಲಿ ನಮಗೆ ಬರೆಯಿರಿ.